


# ಬೆಳ್ಗಿನ ಒಕ್ಕಣಿ



೧೦ ರಿಯ ನಾಗರಿಕ ಮರಿಯಪ್ಪನಿಗೆ ಬೆಂಗಳೂರಿನ  
ಶಾರೋವನ್‌ನಲ್ಲಿ. ಅಟದ ಮೈದಾನಿಗೆ  
ಬೆಳ್ಗಿನೆಂಜೀಗೆ ಎದ್ದು ವಾಯುವಿಹಾರಕ್ಕೆ  
ಹೋಗುವುದು ವಾಡಿಕೆ. ಬೆಳ್ಗಿನೆಂಜೀ ನಾಲ್ಕುವರೆ ಗಂಟೆಗೆ  
ಎದ್ದು ಹಲ್ಲು ಜ್ಞಾನೆ ಲೇಟ್‌ರಿನಷ್ಟು ನೀರು ಕುಡಿದು  
ಮನೆಯಿಂದ ಹೊರಗೆ ಬುದಾಗ ಇದು  
ಗಂಟೆಯಾಗಿರುತ್ತದೆ. ಸಾವಕಾಶವಾಗಿ ನಡೆದು  
ಅಟದ ಮೈದಾನ ಮುಟ್ಟಲು ಇಷ್ಟತ್ವ  
ನಿಮಿಷಗಳಷ್ಟು ದರು ಸಮಯ ಬೇಕು. ವಯಸ್ಸು  
ಪ್ರತಿಯೊಬ್ಬನನ್ನು ಮುದ್ದೆ ಮಾಡುತ್ತದೆ. ನೆನಷಿನ ಶಕ್ತಿ  
ಸ್ವಲ್ಪ ಹೊತ್ತು ನಿತ್ಯ ಹಾರಿಹೋಗುವ  
ಪಕ್ಕಿಯಂತಾಗಿರುತ್ತದೆ. ವಯಸ್ಸಾದಂತೆ  
ಕನ್ನಡಿಯಲ್ಲಿಯ ನಮ್ಮ ಮುಖ ನಮಗೆ  
ಅಪರಿಚಿತವಾಗುತ್ತದೆ. ಮನೆ ತುಂಬ  
ಸಂಸಾರವಿಧೂರೂ ಒಬ್ಬಂಟಿಯಾಗುತ್ತೇವೆ. ನಮ್ಮ  
ಕಿಸೆಯಲ್ಲಿಯ ನಮ್ಮದೇ ಮಸ್ತುವನ್ನು ಹತ್ತು ಸಲ  
ಮುಟ್ಟಿ ನೋಡಿಕೊಂಡು, ನಮ್ಮದೇ ಎಂದು ಖಾತ್ರಿ  
ಮಾಡಿಕೊಳ್ಳಬೇಕಾಗುತ್ತದೆ. ತಲೆಯ ಮೇಲಿನ  
ಕೂದಲುಗಳು ರೋಗಿಯ ಕೂದಲುಗಳಂತೆ  
ನಿಶ್ಚಯಾಗುತ್ತವೆ. ತುಟಿಯ ಅಂಚೆಗೆ ಬಿಳಿದಾದ  
ಬುರುಗಿನಂತಹ ಜೊಲ್ಲು ಇಣಿಕುತ್ತದೆ. ಕಾಲುಗಳ  
ಬಡಕಲು ಹಗ್ಗದಂತೆ ದುರ್ಬಲವಾಗಿ,